



22nd June 2020

Listing Department
National Stock Exchange of India Limited
Exchange Plaza, Bandra Kurla Complex
Bandra (East), Mumbai – 400 051

NSE Symbol: RENUKA

Dept. of Corporate Services
BSE Limited
P. J. Towers, Dalal Street
Mumbai – 400 001

BSE Scrip Code: 532670

Dear Sir/Madam,

Sub: Compliance under Regulation 47 of the SEBI (Listing Obligations & Disclosure Requirements) Regulations, 2015

Pursuant to Regulation 47 of the Securities and Exchange Board of India (Listing Obligations & Disclosure Requirements) Regulations, 2015, please find enclosed Newspaper Notice published in the Newspapers viz. Financial Express (in English) and Kannada Prabha (in Kannada) on 21st June, 2020, informing members of the Company about the Extra-Ordinary General Meeting of the Company scheduled on Monday, 13th July 2020 through video conferencing.

We hereby request you to kindly take the above details on record.

Thanking you,

Yours faithfully,
For Shree Renuka Sugars Limited

Deepak
Madhav
Manerikar

Digitally signed by
Deepak Madhav
Manerikar
Date: 2020.06.22
11:41:53 +05'30'

Deepak Manerikar
Company Secretary

Shree Renuka Sugars Limited

Corporate Office: 7th Floor • Devchand House • Shiv Sagar Estate • Dr. Annie Besant Road • Worli Mumbai 400 018 • Maharashtra • India

P +91 22 2497 7744/4001 1400 **F** +91 22 2497 7747 **E** info@renukasugars.com

Registered Office: 2nd / 3rd Floor, Kanakshree Arcade, CTS No. 10634, JNMC Road, Nehru Nagar, Po: Belagavi- 590 010 • Karnataka • India

P +91 831 2404000 **F** +91 831 2404961

W www.renukasugars.com • Corporate Identification No.: L01542KA1995PLC019046

Investment Manager: BNP Paribas Asset Management India Private Limited (AMC)
Corporate Identity Number (CIN): U65991MH2003PTCA12972
Registered Office: BNP Paribas House, 1 North Avenue, Maker Maxity, Bandra Kuria Complex, Bandra - East, Mumbai - 400 051.

Website: www.bnpparibas.in | Toll Free: 1800 102 2955

NOTICE CUM ADDENDUM NO. 28/2020

Notice cum Addendum to the Statement of Additional Information (SAI), Scheme Information Document (SID) and Key Information Memorandum (KIM) for the Schemes of BNP Paribas Mutual Fund (the 'Fund').
Change in address of Official Points of Acceptance of Transactions (OPAT): Investors are requested to note the change in address of the following Official Points of Acceptance of Transactions (OPAT) of KfN Technologies Private Limited, Registrar & Transfer Agents w.e.f. June 22, 2020.

Table with 3 columns: Branch, Old Address, New Address. Locations include Belgium, Hubli, and Kanner.

Note: This Notice cum addendum forms an integral part of the SAI, SID & KIM of the Fund read with the addenda issued thereunder. All other terms and conditions mentioned in the SAI, SID & KIM shall remain unchanged.

For BNP Paribas Asset Management India Private Limited (Investment Manager to BNP Paribas Mutual Fund)
Date: June 20, 2020
Place: Mumbai

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

"IMPORTANT"

While care is taken prior to acceptance of advertising copy, it is not possible to verify its contents. The Indian Express (PI) Limited cannot be held responsible for such contents, nor for any loss or damage incurred as a result of transactions with companies, associations or individuals advertising in the newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

ICICI Prudential Asset Management Company Limited

Registered Office: 12th Floor, Narain Mantri, 23, Barakhamba Road, New Delhi - 110 011.
Corporate Office: One BKC, 13th Floor, Bandra Kuria Complex, Mumbai - 400 051.
Tel.: +91 22 2652 5200, Fax: +91 22 2652 8100, Website: www.iciciprnf.com

Notice to the Investors/Unit holders for declaration of dividend under ICICI Prudential Liquid Fund, ICICI Prudential Savings Fund, ICICI Prudential Floating Interest Fund, ICICI Prudential Equity - Arbitrage Fund, ICICI Prudential Long Term Equity Fund (Tax Saving), ICICI Prudential Ultra Short Term Fund, ICICI Prudential Corporate Bond Fund and ICICI Prudential Constant Maturity Gift Fund (the Schemes).

Notice is hereby given that ICICI Prudential Trust Limited, Trustee to ICICI Prudential Mutual Fund has approved declaration of the following dividend under the dividend option of the Schemes, subject to availability of distributable surplus on the record date on June 26, 2020:

Table with 3 columns: Name of the Schemes/Plans, Dividend (₹ per unit), NAV as on June 19, 2020 (₹ Per unit). Includes ICICI Prudential Liquid Fund, ICICI Prudential Savings Fund, etc.

ICICI Prudential Asset Management Company Limited

Notice to the Investors/Unit holders for declaration of dividend under the dividend option of the Schemes, subject to availability of distributable surplus on the record date on June 26, 2020:

Table with 3 columns: Name of the Schemes/Plans, Dividend (₹ per unit), NAV as on June 19, 2020 (₹ Per unit). Includes ICICI Prudential Equity - Arbitrage Fund, ICICI Prudential Long Term Equity Fund (Tax Saving), etc.

ICICI Prudential Asset Management Company Limited

Notice to the Investors/Unit holders for declaration of dividend under the dividend option of the Schemes, subject to availability of distributable surplus on the record date on June 26, 2020:

Table with 3 columns: Name of the Schemes/Plans, Dividend (₹ per unit), NAV as on June 19, 2020 (₹ Per unit). Includes ICICI Prudential Corporate Bond Fund, ICICI Prudential Reguler Savings Fund, etc.

* or immediately following Business Day, if that day is a Non - Business Day. Dividend will be paid to all the unit holders/beneficial owners whose names appear in the register of unit holders/Statement of beneficial owners maintained by the Depositories, as applicable under the dividend option of the Schemes, at the close of business hours on the record date.

It should be noted that pursuant to payment of dividend, the NAV of the dividend option of the Schemes would fall to the extent of dividend payout and statutory levy (if applicable).

For ICICI Prudential Asset Management Company Limited
Place: Mumbai
Date: June 20, 2020

Authorized Signatory
No. 006/06/2020
To know more, call 1800 222 999/1800 20 6666 or visit www.icicimf.com

As part of the Go Green Initiative, investors are requested to register/update their e-mail id and mobile number to support paper-less communications.

To increase awareness about Mutual Funds, we regularly conduct Investor Awareness Programs across the country. To know more about it, please visit https://www.icicimf.com or visit AMFI's website https://www.amfiindia.com

Mutual Fund investments are subject to market risks, read all scheme related documents carefully.

Place: Mumbai Date: June 20, 2020

Registered Office: Railway Road, Swan, Warananagar - 172066 India
Corporate Office: 5/6/57, Udyog Vihar, Gurgaon, Industrial Area, Sector 14, Gurgaon, Haryana, India - 122002.
Website: www.vikaspwsp.in | Email ID: corporate@vikaspwsp.in

NOTICE

Notice is hereby given that pursuant to the applicable provisions of the Companies Act, 2013, Rules made thereunder and General Circular No. 22/2020 dated 15th June 2020 and General Circular No. 20/2020 dated 5th May 2020 read with General Circular No. 14/2020 dated 8th April 2020 and General Circular No. 17/2020 dated 13th April 2020 issued by Ministry of Corporate Affairs, and Circular issued by Securities Exchange Board of India vide circular No. SEBI/HO/CFD/CMD1/CIRP/17/2019 dated 12th May, 2020.

Pursuant to the General Circular as mentioned above, the Annual Report, Postal Ballot Notice and EGM Notice is hereby released by sending email to the members who have registered their email ID with the Company/Depositories for receiving the communications on email. The annual report/Postal Ballot Notice/EGM Notice will be available on the website of the Company www.vikaspwsp.in and on the stock exchange websites at www.bseindia.in. No hard copies of the Annual Report/Postal Ballot Notice/EGM Notice will be made available to the members.

We urge all Shareholders who have not registered their email addresses with the Company/Depositories to do so forthwith in order to receive all communications promptly without any disruption. Updating of correct email address in the records will help us to communicate with you effectively, especially during these challenging times.

For this purpose, we request Shareholders who have not updated their email address and Permanent Account Number to kindly update the same by following the below mentioned link and quoting your Folio No./Folio ID/Certificate No., PAN, Mobile No., Email ID along with a self-attested copy of your PAN Card/Aadhar/Valid Passport/Share certificate.

Process for member's registration of Email ID and Bank Details: (i) Demat holding: The Members holding Equity Shares of the Company in Demat Form and who have not registered their e-mail addresses may temporarily register the same with Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

In case of any query, a Member may send an e-mail to Link Intime at rtm.helpdesk@linkintime.com or in mail to rtm.helpdesk@linkintime.com. It is clarified that for permanent registration of e-mail address and Bank details in your demat account, Members are requested to approach the respective Depository Participant (DP) and follow the process advised by DP.

(ii) Physical holding: The Members holding Equity Shares of the Company in physical form and who have not registered their e-mail addresses and/or Bank details may register the same with Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein. In case of any query, a Member may send an e-mail to Link Intime at rtm.helpdesk@linkintime.com or in mail to rtm.helpdesk@linkintime.com.

Further, we hereby request all our Shareholders who have not yet updated their bank account details to kindly update the same to facilitate electronic credit of dividend amount, as and when declared, going forward. In order to register the bank account details in your folio, kindly contact your Depository Participant or our Registrar & Transfer Agent, Link Intime India Pvt. Ltd.

This is for your information and records.

By Order of the Board For VIKAS WSP LIMITED
Sd/- (BAJRANG DASS AGGARWAL)
Place: Siwani Managing Director
Date: June 20, 2020 DIN: 00306553

SAGARSOFT (INDIA) LIMITED

Registered Office: Plot No. 111, Road No. 1, Sector 14, Gurgaon - 122002
Ph: +91-40-27191900, Fax: +91-40-25548811
e-mail: info@sagarsoft.in, Website: www.sagarsoft.in

Notice of 20th Annual General Meeting and E-Voting Information and Book Closure

Notice is hereby given that the 20th Annual General Meeting of the Members of Sagarsoft (India) Limited will be held on Wednesday, the 10th day of June, 2020 at 3.30 pm through Video Conferencing (VC) / Audio Visual Means (AVM) / Interactive System of Video Conferencing (ISVC) / Other modes of communication as may be decided by the Board of Directors of the Company.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

The members who have cast their vote electronically through e-voting system of M/s. KfN Technologies Private Limited, Registrar & Transfer Agents of the Company, are requested to update their e-mail addresses and bank details in their demat accounts with the Company's RTA, Link Intime India Pvt. Ltd. by clicking the link: https://linkintime.com/egmail/register.html and follow the registration process as guided therein.

Place: Hyderabad Date: 20th June 2020

Julianul Motor Agency (Delhi) Limited
CIN: L35999HR1998PLC033943
Regd. Office: 48-11B, Sohna Road, Opp. New Connaught Place, Gurgaon - 122001, Haryana, India.
Ph. No: 91-124-919210, 211
Email ID: info@julianul.com, Website: www.julianul.com

NOTICE is hereby given that pursuant to Regulations 29, 33, 47 and 51 (Listing Obligations and Disclosures Requirements) Regulations, 2015, the Board of Directors of the Company is scheduled to be held on Tuesday, the 30th day of June, 2020 at 02:00 PM (14:00 hrs) at its Registered Office situated at 48-11B, Sohna Road, Opposite New Connaught Place, Gurgaon - 122001, Haryana, India.

For Julianul Motor Agency (Delhi) Limited
Sd/-
Place: Gurgaon (Company Secretary)
Date: 20.06.2020

TARA FOODS LIMITED
CIN: L15542DL1998PLC033921
Regd. Office: 13, Hanuman Road, Connaught Place, New Delhi - 110001
Website: www.tarafoods.com
Ph. No: 91-11-49181939
Fax: 91-11-49181939

Notice is hereby given in compliance with Regulation 29, 33 and Regulation 47 of the SEBI (Listing Obligations and Disclosures Requirements) Regulations, 2015, the Board Meeting of the Company will be held on Tuesday, the 30th day of June, 2020 at 03:30 p.m. at Sanjay Park, Ring Road, Inderprastha, Delhi - 110028.

For TARA FOODS LIMITED
Sd/-
Place: Rudrapur
Date: 20.06.2020

UNITED DRILLING TOOLS LIMITED
CIN: L24999UP1961PLC001157
Regd. Office: Kanta Tower, Kanpur - 208 001 (India)
Ph. No: 91 512 2371 4789 Fax: 91 512 233665
E-Mail: prabhat.kumar@jaykayenterprises.com
Website: www.jaykayenterprises.com

Notice is hereby given pursuant to Regulation 29(1)(b) read with 47(1) of SEBI (Listing Obligations and Disclosures Requirements) Regulations, 2015 (the 'LODR Regulations'), a meeting of the Board of Directors of the Company will be held on Tuesday, June 30, 2020 inter alia to consider and approve the Annual Financial Results/Annual Financial Statements (Standards & Conciliated) for the 4th Quarter and Financial Year ended on 31st March, 2020.

For Jaykay Enterprises Ltd.
Sd/-
Date: June 20, 2020

Jaykay Enterprises Ltd.
CIN: L35999UP1961PLC001157
Regd. Office: Kanta Tower, Kanpur - 208 001 (India)
Ph. No: 91 512 2371 4789 Fax: 91 512 233665
E-Mail: prabhat.kumar@jaykayenterprises.com
Website: www.jaykayenterprises.com

Notice is hereby given pursuant to Regulation 29(1)(b) read with 47(1) of SEBI (Listing Obligations and Disclosures Requirements) Regulations, 2015 (the 'LODR Regulations'), a meeting of the Board of Directors of the Company will be held on Tuesday, June 30, 2020 inter alia to consider and approve the Annual Financial Results/Annual Financial Statements (Standards & Conciliated) for the 4th Quarter and Financial Year ended on 31st March, 2020 as per the Regulation 30 of LODR Regulations.

For Jaykay Enterprises Ltd.
Sd/-
Date: June 20, 2020

SWADESH INDUSTRIES AND LEASING LIMITED
Regd. Office: Vikas Nagar Complex, Phase III, Building A, 1st floor, West Gate Plaza, Bandra West - 401302
Email: compliance@swadeshindia.com
Website: www.swadeshindia.com

Notice is hereby given that a meeting of the Board of Directors of the Company will be held on Tuesday, 30th June 2020, inter alia to consider and approve the Audited Financial Results for the fourth quarter and financial year ended 31st March 2020, along with the statements of Assets and Liabilities for the half year ended 31st March 2020. Further as per the "Code of Conduct" formed under the Securities and Exchange Board of India (Prohibition of Insider Trading) Regulations, 2015, the trading window will be closed from 1st April, 2020 till four days after the date of declaration of results for Directors, KMP Officers and Designated Employees, and their immediate relatives.

For Swadesh Industries and Leasing Limited
Gaurav Jain
Managing Director
Date: 20th June 2020
Place: Mumbai

Shree Renuka Sugars Limited
CIN: L01542KA1965PLC019046
Regd. Office: 2nd and 3rd Floor, Kanakadasa Arcade, CTS No. 9/34, JIMCO Industrial Estate, Selwadi, 560 010
Tel: 0831-240400 | Email: groups@renukasugars.com
Website: www.renukasugars.com

Notice is hereby given that an Extra-ordinary General Meeting (EGM) of the Company is scheduled on Monday, 13th July 2020 at 11.00 a.m. through Video Conferencing (VC) to transact the business as set out in the Notice convening the EGM dated 19th June 2020 (Notice of EGM).

2. In view of the prevailing lock down situation across the country due to the outbreak of COVID-19 pandemic and restrictions on the movements apart from social distancing, the Ministry of Corporate Affairs (MCA), vide Circular no. 16/2020 dated 30th April 2020, Circular No. 17/2020 dated 13th April 2020 read with Circular No. 20/2020 dated 5th May 2020 and Circular No. 22/2020 dated 15th June 2020 (collectively referred to as 'MCA Circulars'), companies are permitted to hold their EGM through VC up to 30th September 2020.

3. In compliance with applicable provisions of the Companies Act, 2013 read with the aforesaid MCA Circulars, EGM of the company being conducted through VC will be hereinafter called as 'e-EGM'.

4. In compliance with the provision of Section 108 of the Companies Act, 2013 and the rules made thereunder and Regulation 44 of the Listing Regulations, the Company is providing to its members the facility to exercise their right to vote by electronic means as the businesses as set out in the Notice of e-EGM through e-voting facility.

5. The Company has, on 20th June 2020, completed dispatch of the Notice of e-EGM to the shareholders whose names appeared in the Statement of Beneficial Ownership maintained by National Securities Depository Limited ('NSDL') and Central Depository Services (India) Limited ('CDSL') or Registrar of Companies of the Company as on the close of business hours on 12th June 2020. In compliance with the aforesaid MCA Circulars and SEBI Circular dated 12th May 2020, Notice of the e-EGM is being sent only through electronic mode to those Members whose email addresses are registered with the Company Depositories.

6. Shareholders who have not registered their e-mail address, and in consequence of which the Notice of e-EGM and e-voting instructions could not be serviced to them, may temporarily get their e-mail address and mobile number registered with the Company's Registrar & Share Transfer Agent, KfN Technologies Private Limited, by clicking on the link: https://kfn.in/ma_kfn/tech/contacting for doing the same. Shareholders are requested to follow the process as guided to create the e-mail address and mobile number for obtaining the soft copy of notice and e-voting instructions along with the User ID and Password. In case of any queries, shareholders may write to email: arvind@kfn.in.

7. Members holding shares either in physical form or in dematerialised form, as on cut-off date i.e. 7th July 2020, may cast their votes electronically on the businesses as set out in the Notice of e-EGM through electronic voting system of KfN Technologies Private Limited ('KFN') from a place other than venue of EGM (remote e-voting) in the manner set out in the notice of the meeting. The members are informed that:

i. the business set out in the Notice of e-EGM may be transacted through voting by electronic means;

ii. the remote e-voting shall commence on 10th July 2020 at 9:00 a.m.;

iii. the remote e-voting shall end on 12th July 2020 at 5:00 p.m.;

iv. the cut-off date for determining the eligibility to vote by electronic means or at the e-EGM is 7th July 2020;

v. any person, who acquires shares of the Company and becomes member of the Company after dispatch of the Notice of e-EGM and holds shares as on the cut-off date i.e. 7th July 2020, may email to: arvind@kfn.in or call on KfN's toll free number: 800-5454201 to obtain the Notice of e-EGM and procedure for e-voting. Members may please note that:

a. the remote e-voting module shall be disabled by KfN after the aforesaid date and time for e-voting and once the vote on a resolution is cast by a Member, the Member shall not be allowed to change it subsequently;

b. the facility for voting shall also be made available at the e-EGM and the members attending the e-EGM through Video Conferencing, who have not cast their vote by remote e-voting, shall be able to exercise their right to vote at the e-EGM through e-voting;

c. the Members who have cast their vote by remote e-voting prior to the e-EGM may also attend the e-EGM but shall not be allowed to cast their vote again; and

d. a person whose name is recorded in the register of members or in the register of beneficial owners maintained by the depositories, as of the cut-off date, only shall be entitled to avail the facility of remote e-voting as well as e-voting at the e-EGM.

vi. the Notice of e-EGM is available on the Company's website www.renukasugars.com, on KfN's website https://e-voting.kfn.com, on the website of BSE Ltd. at www.bseindia.com and on the website of National Stock Exchange of India at www.nseindia.com; and

vii. in case of any query, members may refer to Frequently Asked Questions (FAQs) for shareholders and e-voting user manual for shareholders available at the download section - https://e-voting.kfn.com or contact Mr. Rajeev Kumar, Dy. Manager - KFN, by email at arvind.r@kfn.in or arvind@kfn.in or call on the toll free 1800-345-4001

For Shree Renuka Sugars Limited
Date: 21st June 2020
Place: Mumbai

Deepak Hemaraj
Company Secretary

